

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ಮಾಱ್ವಾರ್ ಅರುಳಿಚ್ಚೆಯ್
|| ಮಾಲೈ ನಣ್ಣಿ ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ಮಾಲೈ ನಣ್ಣಿ ॥

ತಿರುಕ್ಕಣ್ಣಪುರಂ ಶೇರುಮಾಱು ಪಿಱಕ್ಕು ಉಪದೇಶಿತ್ತಲ್

‡ಮಾಲೈ ನಣ್ಣಿ * ತ್ತೊಱುದೆಱುಮಿನೋ ವಿನೈಗೆಡ *
ಕಾಲೈ ಮಾಲೈ * ಕಮಲ ಮಲರ್ ಇಟ್ಟು ನೀರ್ *
ವೇಲೈ ಮೋದುಂ ಮದಿಳ್ ಶೂೞ್ * ತಿರುಕ್ಕಣ್ಣ ಪುರತ್ತು *
ಆಲಿನೈಲಾಲ್ ಅಮರ್ಂದಾನ್ * ಅಡಿ ಇಣೈಗಳೇ (೧)

ಕಳ್ಳವಿಱುಂ ಮಲರ್ ಇಟ್ಟು * ನೀರ್ ಇಱೈಂಜುಮಿನ್ *
ನಳ್ಳಿ ಶೇರುಂ ವಯಲ್ ಶೂೞ್ * ಕಿಡಂಗಿನ್ ಪುಡೈ *
ವೆಳ್ಳಿಯೇಯ್ಂದ ಮದಿಳ್ ಶೂೞ್ * ತಿರುಕ್ಕಣ್ಣ ಪುರಂ
ಉಳ್ಳಿ * ನಾಳುಂ ತ್ತೊಱುದೆಱುಮಿನೋ ತ್ತೊಂಡರೇ ! (೨)

ತ್ತೊಂಡರ್ ! ನುಂದಂ * ತುಯರ್ ಪೋಗ ನೀರ್ ಏಗಮಾಯ್ *
ವಿಂಡು ವಾಡಾ ಮಲರ್ ಇಟ್ಟು * ನೀರ್ ಇಱೈಂಜುಮಿನ್ *
ವಂಡು ಪಾಡುಂ ಪೋೞಿಲ್ ಶೂೞ್ * ತಿರುಕ್ಕಣ್ಣ ಪುರ -
ತ್ತಂಡ ವಾಣ್ * ಅಮರ್ ಪೆರುಮಾನೈಯೇ (೩)

ಮಾನೈ ನೋಕ್ಕಿ * ಮಡ ಪ್ಪಿನ್ನೈ ತನ್ ಕೇಳ್ವನೈ *
ತೇನೈ ವಾಡಾ ಮಲರ್ ಇಟ್ಟು * ನೀರ್ ಇಱೈಂಜುಮಿನ್ *
ವಾನೈ ಉಂದುಂ ಮದಿಳ್ ಶೂೞ್ * ತಿರುಕ್ಕಣ್ಣ ಪುರಂ *
ತಾನ್ ನಯಂದ ಪೆರುಮಾನ್ * ಶರಣಂ ಆಗುಮೇ (೪)

Attention: Please note that the letters ಱಿ and ಱಿ denote *ḷ* and *ṛ* respectively, in Tamil. Also note that ಱ್ಱಿ sounds almost like ಱ್ಱ್ರಿ, ಱ್ಱೈ like ಱ್ಱ್ರೈ, and so on. The consonant-cluster ನ್ಱ is pronounced somewhere between ನ್ಱ್ರ and ನ್ಱ್ರ್ಱ. It is, however, colloquially acceptable to pronounce the clusters ಱ್ಱಿ and ನ್ಱ್ರ್ಱ as ತ್ಱ and ನ್ಱ್ರ, respectively.

ಶರಣಂ ಆಗುಂ * ತನ ತಾಳ್ ಅಡೈಂದಾಕ್ಕೇಲ್ಲಾಂ *
 ಮರಣಂ ಆನಾಲ್ * ವೈಗುಂದಂ ಕೊಡುಕ್ಕುಂ ಪಿರಾನ್ *
 ಅರಣ್ ಅಮೈಂದ ಮದಿಳ್ ಶೂೞ್ * ತಿರುಕ್ಕಣ್ಣ ಪುರ -
 ತ್ತರಣಿಯಾಳನ್ * ತನದನ್ಬಕ್ಕನ್ಬಾ ಗುಮೇ (೫)

ಅನ್ಬನ್ ಆಗುಂ * ತನ ತಾಳ್ ಅಡೈಂದಾಕ್ಕೇಲ್ಲಾಂ *
 ಶೆಂ ಪೊನಾಗತ್ತು * ಅವುಣ್ ಉಡಲ್ ಕೀಂಡವನ್ *
 ನನ್ ಪೊನೇಯ್ಂದ ಮದಿಳ್ ಶೂೞ್ * ತಿರುಕ್ಕಣ್ಣ ಪುರ -
 ತ್ತನ್ಬನ್ * ನಾಳುಂ ತನ್ * ಮೆಯ್ಯಕ್ಕು ಮೆಯ್ಯನೇ (೬)

ಮೆಯ್ಯನ್ ಆಗುಂ * ವಿರುಮ್ಬಿ ತ್ತೊಱುವಾಕ್ಕೇಲ್ಲಾಂ *
 ಪೊಯ್ಯನ್ ಆಗುಂ * ಪುಱಮೇ ತೊಱುವಾಕ್ಕೇಲ್ಲಾಂ *
 ಶೆಯ್ಯಿಲ್ ವಾಳೈಯುಗಳುಂ * ತಿರುಕ್ಕಣ್ಣ ಪುರ -
 ತ್ತೈಯನ್ * ಆಗತ್ತಣೈಪ್ಪಾರ್ಗಟ್ಟಣಿಯನೇ (೭)

ಅಣಿಯನ್ ಆಗುಂ * ತನ ತಾಳ್ ಅಡೈಂದಾಕ್ಕೇಲ್ಲಾಂ *
 ಪಿಣಿಯುಂ ಶಾರಾ * ಪಿಱವಿ ಕೆಡುತ್ತಾಳುಂ *
 ಮಣಿ ಪೊನ್ ಏಯ್ಂದ ಮದಿಳ್ ಶೂೞ್ * ತಿರುಕ್ಕಣ್ಣ ಪುರಂ
 ಪಣಿಮಿನ್ * ನಾಳುಂ ಪರಮೇಟ್ಟಿ ತನ್ ಪಾದಮೇ (೮)

ಪಾದಂ ನಾಳುಂ * ಪಣಿಯ ತ್ತಣಿಯುಂ ಪಿಣಿ *
 ಏದಂ ಶಾರಾ * ಎನಕ್ಕೇಲ್ ಇನಿಯೇನ್ ಕುಱೈ *
 ವೇದ ನಾವರ್ ವಿರುಮ್ಬುಂ * ತಿರುಕ್ಕಣ್ಣ ಪುರ -
 ತ್ತಾದಿಯಾನೈ * ಅಡೈಂದಾಕ್ಕೇಲ್ಲಲ್ ಇಲ್ಲೈಯೇ (೯)

ಇಲ್ಲೈ ಅಲ್ಲಲ್ * ಎನಕ್ಕೇಲ್ ಇನಿಯೇನ್ ಕುಱೈ *
 ಅಲ್ಲಿ ಮಾದರ್ ಅಮರುಂ * ತಿರುಮಾರ್ಬಿನನ್ *
 ಕಲ್ಲಿಲ್ ಏಯ್ಂದ ಮದಿಳ್ ಶೂೞ್ * ತಿರುಕ್ಕಣ್ಣ ಬುರಂ
 ಶೊಲ್ಲ * ನಾಳುಂ ತುಯರ್ ಪಾಡು ಶಾರಾವೇ (೧೦)

‡ಪಾಡು ಶಾರಾ * ವಿನೈ ಪಱ್ಪಿಱಿ ವೇಂಡುವೀರ್ *
 ಮಾಡನೀಡು * ಕುರುಗೂರ್ ಚ್ಚಡಗೋಬನ್ * ಶೊಲ್

ಪಾಡಲಾನ ತಮಿೞ್ * ಆಯಿರತ್ತುಳ್ ಇಪ್ಪತ್ತುಂ
ಪಾಡಿಯಾಡಿ * ಪಣಿಮಿೞ್ ಅವೞ್ ತಾಳ್ಳಳೇ (೧೧)

|| ನಮ್ಮಾೞ್ವಾರ್ ತಿರುವಡಿಗಳೇ ಶರಣಂ ||